

ಜಿಮೇಲ್ ದೃಢೀಕರಣಕ್ಕೆ ಕ್ಯೂಆರ್ ಕೋಡ್

ಜಿಮೇಲ್ ಲಾಗಿನ್ ಆಗಲು ಕ್ಯೂಆರ್ ಕೋಡ್ ಸ್ಕ್ಯಾನ್ ಪರಿಚಯಿಸುವುದಾಗಿ ಗೂಗಲ್ ಹೇಳಿದೆ. ಸದ್ಯ ಜಿಮೇಲ್‌ಗೆ ಲಾಗಿನ್ ಆಗಲು 'ಎರಡು ಹಂತದ ದೃಢೀಕರಣ' ವ್ಯವಸ್ಥೆ ಇದ್ದು, ಇದರಲ್ಲಿ ಎಸ್‌ಎಂಎಸ್ ಮೂಲಕ 6 ಅಂಕಿಯ ಕೋಡ್ ಬಳಸಲಾಗುತ್ತಿತ್ತು. ಎಸ್‌ಎಂಎಸ್ ಬದಲಿಗೆ ಶೀಘ್ರವೇ ಕ್ಯೂಆರ್ ಕೋಡ್ ಸ್ಕ್ಯಾನರ್ ಬರಲಿದೆ. ಎಸ್‌ಎಂಎಸ್ ದುರುಪಯೋಗದ ಕಾರಣಕ್ಕೆ ಕ್ಯೂಆರ್ ಕೋಡ್ ವಿಧಾನ ಪರಿಚಯಿಸಲಾಗುತ್ತಿದೆ.

ಕ್ಯೂಆರ್ ಕೋಡ್ ಮೂಲಕ ಜಿಮೇಲ್ ಲಾಗಿನ್ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬಹುದು. ಈ ಹೊಸ ಫೀಚರ್ ಅನ್ನು ಗೂಗಲ್ ಶೀಘ್ರದಲ್ಲೇ ಜಾಗತಿಕವಾಗಿ ಬಿಡುಗಡೆ ಮಾಡಲಿದ್ದು, ಇದರಿಂದ ವಂಚನೆ ಮತ್ತು ಸ್ವಾಮ್ಯ ಮೇಲ್‌ಗಳಿಗೆ ಕಡಿವಾಣ ಹಾಕಬಹುದು ಎಂದಿದೆ ಗೂಗಲ್.

ಜಿಮೇಲ್ ಖಾತೆಯನ್ನು ರಚಿಸಿದ ವ್ಯಕ್ತಿಯೇ ಜಿಮೇಲ್ ಖಾತೆಗೆ ಲಾಗಿನ್ ಆಗುತ್ತಿದ್ದಾರೆಯೇ ಎಂದು ಪರಿಶೀಲಿಸಲು ಗೂಗಲ್ ಎಸ್‌ಎಂಎಸ್ ಕೋಡ್ ಬಳಸುತ್ತದೆ. ಈ ದೃಢೀಕರಣವು ಸೈಬರ್ ಅಪರಾಧಿಗಳು, ಸ್ವಾಮ್ಯ ಮತ್ತು ಮಾಲ್‌ವೇರ್‌ಗಳನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದಾಗ್ಯೂ ದುರುಪಯೋಗ ನಡೆಯುತ್ತಿರುವ ಪ್ರಕರಣಗಳು ವರದಿಯಾಗಿದ್ದವು. ಈ ಹಿನ್ನೆಲೆ ಹೊಸ ವಿಧಾನ ಅಳವಡಿಸಿಕೊಳ್ಳಲು ಗೂಗಲ್ ಮುಂದಾಗಿದೆ.



ಕ್ಯೂಆರ್ ಕೋಡ್ ಎಷ್ಟು ಸುರಕ್ಷಿತ?

ಎಸ್‌ಎಂಎಸ್ ಕೋಡ್ ಮೂಲಕ ಎರಡು ಹಂತದ ದೃಢೀಕರಣ ವ್ಯವಸ್ಥೆಯು ಬಳಕೆದಾರರಿಗೆ ತಮ್ಮ ಖಾತೆಯ ಮೇಲೆ ಹೆಚ್ಚಿನ ನಿಯಂತ್ರಣ ಒದಗಿಸುತ್ತದೆ. ಆದರೆ, ಅದು ತನ್ನದೇ ಆದ ಭದ್ರತಾ ಅಪಾಯಗಳನ್ನು ಹೊಂದಿದ್ದು, ಹಲವು ಬಾರಿ ಸೈಬರ್ ಅಪರಾಧಿಗಳು ಬಳಕೆದಾರರಿಂದ ವಂಚನೆಯ ಎಸ್‌ಎಂಎಸ್ ಕೋಡ್‌ಗಳನ್ನು ಪಡೆದ ಬಗ್ಗೆ ವರದಿಯಾಗಿತ್ತು. ಹೀಗಾಗಿ, ಗೂಗಲ್ ಕ್ಯೂಆರ್ ಕೋಡ್ ಜಾರಿಗೊಳಿಸಲಿದೆ.

ಇದು ಬಳಕೆದಾರರ ಕಡೆಯಿಂದ ಸ್ವಾಮ್ಯ ಟ್ರಾಫಿಕ್ ಕಡಿಮೆ ಮಾಡುತ್ತದೆ. ಜಿಮೇಲ್‌ನ ಒಟ್ಟಾರೆ ದಕ್ಷತೆಯನ್ನು ಹೆಚ್ಚಿಸುತ್ತದೆ. ಈ ಬದಲಾವಣೆಯನ್ನು ಜಾರಿಗೆ ತಂದ ನಂತರ, 6 ಅಂಕಿಯ ಕೋಡ್ ಬದಲಿಗೆ, ಬಳಕೆದಾರರಿಗೆ ಪರಿಶೀಲನೆಗಾಗಿ ಕ್ಯೂಆರ್ ಕೋಡ್ ಕಳುಹಿಸಲಾಗುತ್ತದೆ, ಬಳಕೆದಾರರು ಅದನ್ನು ತಮ್ಮ ಸ್ಮಾರ್ಟ್‌ಫೋನ್‌ನಲ್ಲಿರುವ ಕ್ಯಾಮೆರಾ ಅಪ್ಪಿಕೇಷನ್‌ನೊಂದಿಗೆ ಸ್ಕ್ಯಾನ್ ಮಾಡಿ ಲಾಗಿನ್‌ಗೆ ಮುಂದುವರೆಯಬಹುದು.

ರೀಲ್ಸ್‌ಗೆ ಪ್ರತ್ಯೇಕ ಆ್ಯಪ್?

ಇನ್‌ಸ್ಟಾಗ್ರಾಂ ಹೆಚ್ಚು ಜನಪ್ರಿಯಗೊಂಡಿದ್ದು 'ರೀಲ್ಸ್' ನಿಂದ. ಈ ಕ್ಷಣದವರೆಗೆ ರೀಲ್ಸ್ ಇನ್‌ಸ್ಟಾಗ್ರಾಂ ಒಂದು ಫೀಚರ್ ಅಷ್ಟೆ. ಈಗ ಇದೇ ಫೀಚರ್ ಅನ್ನು 'ಮೆಟಾ' ಇನ್‌ಸ್ಟಾಗ್ರಾಂನಿಂದ ಬೇರ್ಪಡಿಸಿ, ಪ್ರತ್ಯೇಕ ಆ್ಯಪ್ ಆಗಿ ರೂಪಿಸಲು ಸಿದ್ಧತೆ ನಡೆಸಿದೆ!

ರೀಲ್ಸ್ ಹಾಗೂ ಟಿಕಟಾಕ್ ನಡುವೆ ಅಮೆರಿಕದಲ್ಲಿ ತೀವ್ರ ಪೈಪೋಟಿ ನಡೆಯುತ್ತಿದೆ. ಈ ಪೈಪೋಟಿ ಭಾರತದಲ್ಲಿಲ್ಲ. ಯಾಕೆಂದರೆ ಇಲ್ಲಿ ಟಿಕಟಾಕ್ ನಿಷೇಧಿಸಲಾಗಿದೆ. ಅಮೆರಿಕದಲ್ಲಿ ಪ್ರತಿಸ್ಪರ್ಧಿ ಆ್ಯಪ್ ಎದುರಿಸಲು ರೀಲ್ಸ್ ಅನ್ನು ಇನ್‌ಸ್ಟಾಗ್ರಾಂನಿಂದ ಬೇರ್ಪಡಿಸಿ, ಅದನ್ನೇ ಪ್ರತ್ಯೇಕ ಆ್ಯಪ್ ಆಗಿ ರೂಪಿಸಿ ಜನರ ಮನಸ್ಸು ಗೆಲ್ಲಲು ಮೆಟಾ ಸಜ್ಜಾಗುತ್ತಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ರೀಲ್ಸ್ ವಿಡಿಯೋಗಳು ಇನ್‌ಸ್ಟಾಗ್ರಾಂನಲ್ಲಿ ಜನಪ್ರಿಯತೆ ಪಡೆದುಕೊಂಡಿವೆ. ಇದರಿಂದ ಅದೆಷ್ಟೋ ಮಂದಿ ರಾತ್ರಿರಾತ್ರಿ ಸ್ಲಾರ್‌ಗಳಾಗಿ, ಈ ವೇದಿಕೆಯನ್ನೇ ಆದಾಯದ ಮೂಲವನ್ನಾಗಿ ಮಾಡಿಕೊಂಡಿದ್ದಾರೆ. ರೀಲ್ಸ್ ಆ್ಯಪ್‌ನಲ್ಲಿ ವಿಡಿಯೋಗಳಿಗೆ ಮಾತ್ರ ಅವಕಾಶ ಇರಲಿದೆ. ಇನ್‌ಸ್ಟಾಗ್ರಾಂನಲ್ಲಿ ಫೋಟೋ, ವಿಡಿಯೋ, ರೀಲ್ಸ್ ಅನ್ನೂ ಫೋಸ್ ಮಾಡಬಹುದಾಗಿದೆ.

'ಯುಪಿಐ ಲೈಟ್' ಮಿತಿ ಹೆಚ್ಚಳ

ಯುಪಿಐ ಆಧರಿತ ಪಾವತಿಯು ದೇಶದಲ್ಲಿ ಗಣನೀಯವಾಗಿ ಏರುಗತಿಯತ್ತ ಸಾಗಿದ್ದು, ಗ್ರಾಹಕರ ಅನುಕೂಲಕ್ಕಾಗಿ ಯುಪಿಐ ಪರಿಚಯಿಸಿದ್ದ 'ಯುಪಿಐ ಲೈಟ್' ಸೇವೆಯ ಪಾವತಿ ಮಿತಿಯನ್ನು ಈಚೆಗೆ 500 ರೂಪಾಯಿಯಿಂದ 1000 ರೂಪಾಯಿಗೆ ಏರಿಕೆ ಮಾಡಲಾಗಿದೆ. ಜೊತೆಗೆ ಬ್ಯಾಲೆನ್ಸ್ ಮಿತಿಯನ್ನು 5000 ರೂಪಾಯಿಗೆ ಏರಿಕೆ ಮಾಡಲಾಗಿದೆ. ಈ ಬಗ್ಗೆ ಯುಪಿಐ ನಿರ್ವಹಣೆ ಮಾಡುತ್ತಿರುವ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಐ) ತಿಳಿಸಿದೆ.

ಟ್ರಾನ್ಸ್‌ಫರ್ ಔಟ್: ಯುಪಿಐ ಲೈಟ್ ಬಳಕೆದಾರರು ಯುಪಿಐ ಲೈಟ್ ವಾಲೆಟ್‌ನಲ್ಲಿ ಉಳಿದ ಹಣವನ್ನು ವಾಪಾಸ್ ತಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಕೊಳ್ಳಲು ನೆರವಾಗಲಿರುವ ಫೀಚರ್ 'ಟ್ರಾನ್ಸ್‌ಫರ್ ಔಟ್'. ಹಣ ವರ್ಗಾವಣೆ ಮಾಡಲು 'ಯುಪಿಐ ಲೈಟ್' ಡಿಸೇಬಲ್ ಮಾಡಬೇಕಾದ ಅವಶ್ಯಕತೆ ಇಲ್ಲ.

ಇದರಿಂದ ಸಣ್ಣ ಪೇಮೆಂಟ್‌ಗಳನ್ನು ಮ್ಯಾನೇಜ್ ಮಾಡುವುದು ಇನ್ನೂ ಸುಲಭವಾಗಲಿದೆ.

ಆಟೋ ಟಾಪ್-ಅಪ್: ಯುಪಿಐ ಲೈಟ್ ಬ್ಯಾಲೆನ್ಸ್ ಆಟೋಮ್ಯಾಟಿಕ್ ಆಗಿ ರೀಚಾರ್ಜ್ ಆಗಲು ಈ ಫೀಚರ್ ನೆರವಾಗಲಿದೆ. ವಾಲೆಟ್‌ನಲ್ಲಿನ ಬ್ಯಾಲೆನ್ಸ್ ನಿಗದಿತ ಲಿಮಿಟ್‌ಗಿಂತ ಕಡಿಮೆಯಾದರೆ ಬಳಕೆದಾರರ ಬ್ಯಾಂಕ್ ಖಾತೆಯಿಂದ ಸ್ವಯಂಚಾಲಿತವಾಗಿ ಹಣ ವಾಲೆಟ್‌ಗೆ ವರ್ಗಾವಣೆಯಾಗಲಿದೆ. ಪದೇ ಪದೇ ವಾಲೆಟ್ ತುಂಬುವುದು ತಪ್ಪಲಿದೆ.

ಸತತ ಆರು ತಿಂಗಳವರೆಗೆ ಯಾವುದೇ ರೀತಿಯ ಹಣ ವರ್ಗಾವಣೆ ನಡೆಸದ ಯುಪಿಐ ಲೈಟ್ ಖಾತೆಯನ್ನು ನಿಷ್ಕ್ರಿಯ ಖಾತೆಯೆಂದು ಭಾವಿಸಿ, ಅದರಲ್ಲಿನ ಹಣವನ್ನು ಬಳಕೆದಾರರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ. ಈ ಸೇವೆಗಳನ್ನು ಮಾರ್ಚ್ ಅಂತ್ಯದೊಳಗೆ ಬ್ಯಾಂಕ್‌ಗಳು, ಯುಪಿಐ ಆಧರಿತ ಆ್ಯಪ್‌ಗಳು ಜಾರಿಗೊಳಿಸಬೇಕು ಎಂದಿದೆ ಎನ್‌ಪಿಐ.

